



ಪ್ರೋತ್ಸಾಹಗೊಂಡಿದ್ದರು. ‘ಅಯ್ಯ್ಯೇ ಗೊಡ್ಡೆ, ಎಂಜಾಯ್ ಮಾಡೋ’ ಎಂಬ ಅವರ ರೋಚಕ ಕಥೆಗಳು ಇವರಿಗೆ ಪ್ರಚೋದನೆ ನೀಡಿದ್ದವು. ‘ದಿಜಿಟಲ್ ಡೇಟಿಂಗ್’ ಜಾಲತಾಣಕ್ಕೆ ಭೇಟಿ ಇತ್ತ ಕಿರಣ ಕುಮಾರ್ – ‘ಡಟ್ ಟಾಕ್’, ‘ಡಟ್ ವಿಡಿಯೋ’ ಎಲ್ಲಕ್ಕೂ ಹಣ ಹಾಕಿ ಕೆಳಿದ್ದರು.

ಅದಕ್ಕಿಂತ ಹಚ್ಚಿ ಅಫಾತ ಅದ್ದು, ತಮ್ಮ ಅಧರ ವರಯಿಸಿನ ಹುಡುಗಿಯ ಜೊತೆಯಲ್ಲಿ ಲೈಂಗ ಸಂಬಂಧ ಹೊಂದಿದ ಎಲ್ಲ ಸೂಕ್ಷನೆಗಳು ಅವರ ದಿಜಿಟಲ್ ಹೆಚ್ಚಿಗುರುತುಗಳಲ್ಲಿ ಕಂಡುಬಂದವು. ಆ ಹುಡುಗಿಯ ಫೋಬಿಕ್ ತೆರೆದು ನೋಡಿದಾಗ, ಆಕೆ ವಿವಾಹಿತ, ಇಬ್ಬರು ಚಿಕ್ಕ ಮಕ್ಕಳ ತಾಯಿ, ಕೆಲಸದಲ್ಲಿಯೂ ಇದ್ದಾಳೆ ಎಂದು ತಿಳಿದು ಬಂದಿತ್ತು! ಅದರೆ, ಗೌರವಾನ್ವಿತ ಕೆಲಸದಲ್ಲಿ ಬರುವ ಸುಮಾರು

ಸುಖ ಮತ್ತು ಯಾತನೆಯ ತಕ್ಕಿದಿ ಕೋದ ಶತಮಾನದ ಮಹಡಿದ ವೈಜ್ಞಾನಿಕ ಶೋಧ, “ದೊಪಮಿನ್ ಅಕ್ಯಂತ ಮುಖ್ಯವಾದ ಸ್ವರ್ಗೋಣಾನ್ನೆಮಿಟರ್ಗಳಲ್ಲಿ ಒಂದು” ಎಂದು ಕಂಡು ಹಿಡಿದ್ದು ಮಾತ್ರವಲ್ಲ, “ಸುಖ ಮತ್ತು ನೋವ್” ಮೆದುಳೆನ್ ಒಂದೇ ಜಾಗದಲ್ಲಿ ಪರಿಷಾರೋಳಿತ್ಯತ್ವವೇ ಎನ್ನುವದನ್ನು ವಿಜ್ಞಾನಿಗಳು ಕಂಡುಹಿಡಿದ್ದಾಗಿದೆ. ‘ಫ್ಲೆರ್ಪ್ರೋ’ ಮತ್ತು ‘ವೇನ್’ ನಡುವೆ ಇರುವ ಸಂಬಂಧವನ್ನು ನಾವು ಅರಿಯಬೇಕಿದೆ. ಸುಖ ಮತ್ತು ನೋವ್ ಒಂದಕ್ಕಿಂತು ಒಂದಕ್ಕಿಂತು ತಳಿಸು ಹಾಕಿಕೊಂಡಿದೆ.

‘ಫ್ಲೆರ್ಪ್ರೋ’ ಮತ್ತು ‘ವೇನ್’ ತಕ್ಕಿದಿಯ ಏರಡು ಕಟ್ಟಿಗಳಿಂತೆ ಕೆಲಸ ಮಾಡುತ್ತವೆ. ಒಂದೇ ಕಟ್ಟಿಯ ಏರಡು ಅಲಗುಗಳು. ಪರಸ್ಪರ ಸಮನಾದ ವಿರುದ್ಧವಾದ ಬಳಗಳು. ಈ ತಕ್ಕಿದಿ ಸಮತೋಲನದಲ್ಲಿ ಇರಬೇಕು. ಸ್ವಲ್ಪ ಸುಖ, ತಕ್ಕಿದಿಯನ್ನು ಒಂದೆಡೆಗೆ ವಾಲಿಸುತ್ತದೆ. ಸ್ವಲ್ಪ ಸಮಯದಲ್ಲಿ ಸಮತೋಲನಕ್ಕೆ ಬರುತ್ತದೆ. ಸ್ವಲ್ಪ ನೋವು ತಕ್ಕಿದಿಯನ್ನು ಇನ್ನೊಂದು ಕಡೆಗೆ ವಾಲಿಸುತ್ತದೆ. ಸ್ವಲ್ಪ ಸಮಯದಲ್ಲಿ ಸಮತೋಲನಕ್ಕೆ ಮರಳುತ್ತದೆ. ಆದೆ ‘ಸುಖ ಪಡುವ ಚಟ್ಟ’ದಲ್ಲಿ ಮೆದುಳೆನ್ ‘ರಿವಾರ್ಕ್ ಪಾರ್ ವೇ’ನಲ್ಲಿ ಅತ್ಯಧಿಕ ಮೊತ್ತದ ಡೋಪಮಿನ್ ಇದ್ದಾಗ ತಕ್ಕಿ ಒಂದೆಡೆಗೆ ವಾಲಿ ಬೀಳುತ್ತದೆ, ಸಮತೋಲನಕ್ಕೆ ಬರುವುದು ಅತ್ಯಂತ ನೋವಿನ ಪ್ರಯೋಧಿಯಾಗುತ್ತದೆ. ತುಮವಿಲ್ಲದೆ ತಕ್ಣಣ ಸಿಗುವ ವಿವರೀತದ ಸುಖದ ಬಗೆ ವಚ್ಚರಿದಿರಬೇಕು. ಹಿಯರ್ ಡಾಲ್ಕೋಂಕ್ ದಿ ಸೊಡಿಸ್ಟ್ ವೇ – ವೈ ವಿ ಮಾಸ್ಟ್ ಬ್ಯಾಲೇನ್ ಹೆಲ್ಪಿ ಜಾಯ್ ವಿತ್ ಮೀನಿಂಗ್‌ಪ್ರೋ ಸರ್ಪಿಂಗ್ ಎಂಬ ಪ್ರಸಕದಲ್ಲಿ ‘ಅರೋಗ್ಯಪೂರ್ವಣ ಸಂತಸದೊಡನೆ, ಒಂದಿಷ್ಟು ಅಧರಪೂರ್ವಣ ದುಖದ ಅಗತ್ಯವಿದೆ’ ಎನ್ನುತ್ತಾರೆ.

30 ಸಾವಿರ ರೂಪಾಯಿ ತಿಂಗಳ ಸಂಬಳ ಆಕೆ ಬಯಸುವ ಐವಾರಾಮಿ ಜೀವನ್ನೆಲ್ಲಿಗೆ ಬಹುಶಃ ಸಾಲದು. ಆಕೆಯ ಪತಿಗಾಗಲೀ, ಕುಟುಂಬದ ಆಪ್ತವರ್ಗಕ್ಕಾಗಲೀ ಆಕೆಯ ಈ ಮುಖ ಗೊತ್ತೇ ಇಲ್ಲ ಎಂಬುದು ಆಕೆ ಫೋಬಿಕ್‌ನಲ್ಲಿ ಹಾಕಿಕೊಂಡಿದ್ದ ಪೂರ್ಣಪೊಗಳಿಂದ ಸ್ವಷ್ಟವಾಯಿತು. ಆದರೆ ಕಿರಣ್ ಮತ್ತು ಆಕೆ ಎಗ್ಗಿಲ್ಲದ ಇಮೇಲ್ ಮತ್ತು ಮೊಬೈಲ್ ಮೂಲಕ ಲೈಂಗಿಕ ಮಾತುಕತೆ ನಡೆಸಿದ್ದರು, ಈತ ದೊಡ್ಡ ಮೊತ್ತದ ಹಣ ತೆಗ್ಗಿದ್ದರು. ಒಂದು ಬಾರಿಗೆ ಒಂದು ಲಕ್ಷ ಸರಿಯ ಹೊಡ ದಿಜಿಟಲ್ ಹೆಚ್ಚಿಗುರುತುಗಳಿಂದ್ದುವು. ‘ತನ್ನ ಮೊಬೈಲ್ ಮತ್ತು ಇಮೇಲ್‌ಗೆ ಬಿಡಿಯಾದ ಪಾಸ್‌ವರ್ಡ್ ಹಾಕಿದ್ದನೇ’ ಎಂಬ ಭ್ರಮಯಿಲ್ಲಿ, ಭಂಡ ಧೈರ್ಯದಲ್ಲಿ ವ್ಯಾಸನಕ್ಕೆ ಬಿಡ್ಡ ಈ